

ಪ್ರಧಾನ ಜಿಲ್ಲಾ ಮತ್ತು ಸತ್ತ ನ್ಯಾಯಾಲಯ, ಗದಗ.

ಅಧಿಕ್ಷೇಷಣೆ

ದಿನಾಂಕ : 26-12-2024


ಮಾಹಿತಿ ಹಕ್ಕು ಅಧಿನಿಯಮ 2005 (ಭಾರತ ಸರ್ಕಾರ ಕಾಯ್ದೆ ನಂ.22-25) ಅಡಿಯಲ್ಲಿಯ ಕಲಂ.4(1)(ಬ್) ಅಡಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ತ ನ್ಯಾಯಾಲಯ, ಗದಗ ಬಗೆಗೆ ಸಂಬಂಧಿಸಿದ ಮಾಹಿತಿಯನ್ನು ಈ ಕೆಳಗಿನಂತೆ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಕ್ಯಾಪಿಡ್ 1 : ಸಂಸ್ಥೆಯ ವಿವರಗಳು ಮತ್ತು ಕರ್ತವ್ಯ ಮತ್ತು ವಿಧಿಗಳು	ಸಂಘಟನೆ ಪ್ರಧಾನ ಜಿಲ್ಲಾ ಮತ್ತು ಸತ್ತ ನ್ಯಾಯಾಲಯ, ಗದಗ ಕಾರ್ಯ ಮತ್ತು ಕರ್ತವ್ಯ - ನ್ಯಾಯಾಂಗ ಆಡಳಿತ ಕೆಳ ನ್ಯಾಯಾಲಯಗಳ ಆಡಳಿತ ಮತ್ತು ಇತರ ಆಡಳಿತಗಳು
ಕ್ಯಾಪಿಡ್ 2 : ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದ ವರ್ಗದ ಅಧಿಕಾರಿ ಮತ್ತು ವಿಧಿಗಳ ವಿವರ	ವಿವರಗಳು ಅನುಬಂಧ - 1 ರಲ್ಲಿದೆ
ಕ್ಯಾಪಿಡ್ 3 : ನಿರ್ಣಯ ತೆಗೆದುಕೊಳ್ಳುವಲ್ಲಿ ಪಾಲಿಸಬೇಕಾದ ವಿಧಿ ವಿಧಾನಗಳ ಮತ್ತು ಪರಿವೀಕ್ಷಣೆ ಮತ್ತು ಜವಾಬ್ದಾರಿ ವಿವರಗಳು	ವಿವಿಧ ವಿಭಾಗಗಳಲ್ಲಿ ಅಥವಾ ಶಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವಿವರಗಳಲ್ಲಿ ಮುಖ್ಯವಾಗಿ ಆಡಳಿತ ವಿಷಯಕ್ಕೆ ಸಂಬಂಧಪಟ್ಟಿಂತೆ ಪ್ರಸ್ತಾಪನೆಗಳನ್ನು ಸ್ವೀಕರಿಸಿದಾಗ ಹಾಗೂ ಸದರಿ ಕಾರ್ಯಗತೀಗೊಳಿಸುವ ಬಗ್ಗೆ ಒಂದು ಕಡತವನ್ನು ತೆರೆದು ಸದರಿ ಪ್ರಸ್ತಾಪನೆಯನ್ನು ಸಂಬಂಧಪಟ್ಟಿ ಕಡತದಲ್ಲಿ ನಿರ್ವೇದನೆಯನ್ನು ಸಲ್ಲಿಸುವುದು ನಂತರ ಸಂಬಂಧಪಟ್ಟು ವಿಭಾಗ-ಶಾಖೆಯಲ್ಲಿ ಶಿರಸ್ಯೇದಾರರು ಸದರಿ ಪ್ರಸ್ತಾಪನೆ : ನಿರ್ವೇದನೆಯನ್ನು ಪರಿಶೀಲಿಸಿ ಮುಖ್ಯ ಆಡಳಿತ ಅಧಿಕಾರಿಯವರ ಸಮಕ್ಕೆ ಮಂಡಿಸುವುದು ಮುಖ್ಯ ಆಡಳಿತ ಅಧಿಕಾರಿಯವರ ಸದರಿ ಪ್ರಸ್ತಾಪನೆ ನಿರ್ವೇದನೆಯನ್ನು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮ, ಸುತ್ತೋಲೆ ಹಾಗೂ ಮಾನ್ಯ ಉಚ್ಛ್ರಾತಾಲಯದ ಮಾರ್ಗಸೂಚಿಗಳ ಬೆಳಕಿನಲ್ಲಿ ಪರಿಶೀಲಿಸಿ ಜಿಲ್ಲಾ ನ್ಯಾಯಾಧೀಕರುಗಳಿಗೆ ಸಲ್ಲಿಸುವರು. ಜಿಲ್ಲಾ ನ್ಯಾಯಾಧೀಕರು ಯಾವ ಕ್ರಮ ಕ್ಷೇತ್ರಕ್ಕೆ ಕ್ಷೇತ್ರಕ್ಕೆ ತಮಗೆ ಪ್ರದತ್ತವಾದ ಅಧಿಕಾರದ ಅಡಿಯಲ್ಲಿ ಸದರಿ ಕಡತವನ್ನು ಅಗತ್ಯವಿದ್ದಲ್ಲಿ ಮಾನ್ಯ ಉಚ್ಛ್ರಾತಾಲಯಕ್ಕೆ ಅಂತಿಮ ಶೀರ್ಷಾಸ್ತಾನಕ್ಕೆ ಸೂಕ್ಷಿಸುವರು. ಜಿಲ್ಲಾ ನ್ಯಾಯಾಧೀಕರು ಯಾವ ಕ್ರಮ ಕ್ಷೇತ್ರಕ್ಕೆ ಕ್ಷೇತ್ರಕ್ಕೆ ತಮಗೆ ಪ್ರದತ್ತವಾದ ಅಧಿಕಾರದ ಅಡಿಯಲ್ಲಿ ಸದರಿ ಕಡತವನ್ನು ಅಗತ್ಯವಿದ್ದಲ್ಲಿ ಮಾನ್ಯ ಉಚ್ಛ್ರಾತಾಲಯಕ್ಕೆ ಅಂತಿಮ ಶೀರ್ಷಾಸ್ತಾನಕ್ಕೆ ಸೂಕ್ಷಿಸುವರು.
ಕ್ಯಾಪಿಡ್ 4 : ಕರ್ತವ್ಯಗಳ ನಿರ್ವಹಣೆಯಲ್ಲಿ ಪಾಲಿಸಬೇಕಾದ ಸೂತ್ರಗಳು	ವಿವರಗಳು ಅನುಬಂಧ - 2 ರಲ್ಲಿವೆ
ಕ್ಯಾಪಿಡ್ 5 : ಇಲಾಖೆಯ ಅಧಿಕಾರಿಗಳ ಸಿಬ್ಬಂದ, ಉಪಯೋಗಿಸುತ್ತಿರುವ ನಿಯಮಗಳು, ವಿನಿಯಮಗಳು, ಸೂಚನೆಗಳು, ದಾಖಲೆಗಳು, ಕ್ಯಾಪಿಡ್ ವಿವರ, ಕಚೇರಿ ಕ್ಯಾಪಿಡ್ ನಿಯಮಗಳು, ವಿನಿಯಮಗಳು ಮತ್ತು ಸೂಚನೆಗಳು	ವಿವರಗಳು ಅನುಬಂಧ - 2 ರಲ್ಲಿವೆ

<p>ಕೈಪಿಡಿ 6 : ಇಲಾಖೆಯ ಅಧಿನಂದಲ್ಲಿರುವ ಅಥವಾ ಹೊಂದಿರುವ ಹಾಗೂ ಮುಗಿಸಬೇಕಾಗಿರುವ ವಿವೇಚನೆಗಳು</p>	<p>ದಾಖಲೆಸಿದ ಕೇಸುಗಳು ಹಾಗೂ ಅವುಗಳಿಗೆ ಸಂಬಂಧಿಸಿದ ರಚಿಸ್ತರುಗಳು</p>
<p>ಕೈಪಿಡಿ 7 : ಇಲಾಖೆಯಲ್ಲಿ ನೀಡಿ ನಿಯಮಗಳನ್ನು ಅಥವಾ ಆಡಳಿತವನ್ನು ನಡೆಸುವಲ್ಲಿ ಪಡೆಯುವ ಸಲಹಾ ಸೂತ್ರಗಳ ಅಥವಾ ಸಾರ್ವಜನಿಕ ಸದಸ್ಯರುಗಳಿಂದ ಸಲಹೆ ಪಡೆಯುವ ವ್ಯವಸ್ಥೆ ಮತ್ತು ವಿವರ</p>	<p>ವಿಲ್ಲೇಖಿನಾಧಿಕಾರಿಗಳು, ಕನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ಸಲಹೆ ಹಾಗೂ ಸೂಚನೆ ಆದೇಶಗಳನ್ನು ಪಡೆಯಲಾಗುತ್ತದೆ.</p>
<p>ಕೈಪಿಡಿ 8 : ಇಲಾಖೆಯಲ್ಲಿರುವ ನಿಗಮ ಪರಿಷತ್ತು ಸಮಿತಿ ಮತ್ತು ಇತರ ಸಂಸ್ಥೆಗಳ ವಿವರ ಮತ್ತು ಆದರ ಉದ್ದೇಶ ಮತ್ತು ಈ ಸಂಸ್ಥೆಗಳ ಸಭೆಗಳು ಮತ್ತು ಸಭೆಯ ನಡುವಳಿಗಳು ಲಭ್ಯವಿರುವ ಬಗ್ಗೆ</p>	<p>ಅಂಥ ಶಾಸನಾತ್ಮಕ ಸಮಿತಿಗಳಿರುವುದಿಲ್ಲ. ಸಾರ್ವಜನಿಕೆಗೆ ಮಾಹಿತಿ ನೀಡುವ ಪ್ರಶ್ನೆಯೇ ಇಲ್ಲ:</p>
<p>ಕೈಪಿಡಿ 9 : ಇಲಾಖೆಯ ಅಧಿಕಾರ ಮತ್ತು ಸಿಬ್ಬಂದಿ ವರ್ಗದ ನಿರ್ದೇಶಿಕೆ</p>	<p>ಅಧಿಕಾರಿಗಳ ಹಾಗೂ ನೌಕರರ ಯಾದಿ ಜಿಲ್ಲಾ ನ್ಯಾಯಾಲಯ ಆಡಳಿತ ವಿಭಾಗದಲ್ಲಿದೆ. ನೌಕರರ ವಾಸ್ತವ್ಯದ ವಿಳಾಸವು ಆಗಾಗ ಬದಲಾಗುತ್ತಿರುವುದರಿಂದ ಜಿಲ್ಲಾ ನ್ಯಾಯಾಲಯದ ಆಡಳಿತ ವಿಭಾಗವು ಸದರಿ ಬದಲಾವಣೆಗಳನ್ನು ಪರಿಗೊಂಡಿಸಲು ಕೋರಲಾಗುವುದು.</p>
<p>ಕೈಪಿಡಿ 10 : ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ತಿಂಗಳ ಪ್ರತಿಫಲ ಮತ್ತು ಆದನ್ನು ನೀಡುವ ಸೂತ್ರಗಳು</p>	<p>ವಾರ್ಷಿಕ ಬಡ್ಡಿ 1 ತುಳ್ಳಿ ಭತ್ತೆ ದರದಲ್ಲಿನ ಹೆಚ್ಚಳದಿಂದಾಗಿ ಒಟ್ಟು ಅಥವಾ ಇತರ ನೌಕರಿಗೆ ಅಧಿಕಾರಿಗಳ ಮಾಸಿಕ ವೇತನದಲ್ಲಿ ಬದಲಾವಣೆಗಳಾಗುತ್ತದೆ. ಪ್ರತಿ ತಿಂಗಳು ನಗದು ವಿಭಾಗದ ಸಂಬಂಧಪಟ್ಟ ಶಿರಸ್ತೇದಾರ, ಗುಮಾಸ್ತ ಇವರು ವೇತನ ಬಿಲನ್ನು ತಯಾರು. ಮಾಡುವ ಸಂದರ್ಭದಲ್ಲಿ ಎಲ್ಲಾ ನೌಕರರ ಒಟ್ಟು ವೇತನ, ಕಡತಗಳು, ನಿವ್ವಳ ವೇತನ ಇವುಗಳನ್ನು ವೇತನ ಪಟ್ಟಿಯಲ್ಲಿ ನಮೂದಿಸಿರುವರು.</p>
<p>ಕೈಪಿಡಿ 11 : ಇಲಾಖೆಯಲ್ಲಿರುವ ವಲಯ ವಿಭಾಗಗಳಿಗೆ ನೀಡುತ್ತಿರುವ ಆಯವ್ಯಯ</p>	<p>ಸರ್ಕಾರವು ಅಧಿಕ ಹಂಚಿಕೆಯ ವಿಧಿಯನ್ನು ಇಲಾಖಾ ಮುಖ್ಯಸ್ಥರಿಗೆ ಬಿಡುಗಡೆ ಮಾಡುವುದು.</p>

ಕ್ಯಾಪ್ಟಿಡ್ 12 : ಇಲಾಖೆಯಲ್ಲಿ ಸಹಾಯಿತ್ವ ನೀಡುವ ಕಾರ್ಯಕ್ರಮಗಳ ನಿರ್ವಹಣೆ ವಿವರ ಮತ್ತು ಅದಕ್ಕೆ ಒದಗಿಸಲಾದ ಅನುದಾನ ಮತ್ತು ಫಲಾನುಭವಗಳಿಗೆ ವಿವರಗಳು.	ಅಂಥ ಯಾವುದೇ ಕಾರ್ಯಕ್ರಮಗಳಿರುವುದಿಲ್ಲ:
ಕ್ಯಾಪ್ಟಿಡ್ 13 : ಇಲಾಖೆಯಲ್ಲಿ ನೀಡುತ್ತಿರುವ ಪರ್ಮಿಟ್‌ ಅಥವಾ ಅಧಿಕಾರಿಗಳ ಪತ್ರಗಳ ವಿವರ ಮತ್ತು ರಿಯಾಯಿತಿ ಪಡೆಯುವವರ ವಿವರ	ಅಂಥ ಯಾವುದೇ ಕಾರ್ಯಕ್ರಮಗಳಿರುವುದಿಲ್ಲ:
ಕ್ಯಾಪ್ಟಿಡ್ 14 : ಇಲಾಖೆಯು ಹೊಂದಿರುವ ಅಥವಾ ದೊರೆಯುವ ಎಲೆಕ್ಟ್ರಾನಿಕ್ ಫಾರ್ಮಸಿಲ್ಲಿ ಲಭ್ಯವಿರುವ ಮಾಹಿತಿಯ ವಿವರ	<ol style="list-style-type: none"> ಸಾಧ್ಯವಿರುವಲ್ಲಿ ಅಥವಾ ಸಾಧ್ಯವಾದ ಮಟ್ಟಿಗೆ ಕೇಷನ್ನು ದಾಖಲಿಸಿದ ನಂತರ ಅದರ ಎಲ್ಲಾ ನಿಕಾಲಿಯಾಗಿರುವವರಿಗಿನ ಅದರ ವಿವರವನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಲಾಗುವುದು. ಅದು ಒಂದು ಹೇಳಿ ಸಾಧ್ಯವಾಗದಿದ್ದಲ್ಲಿ ಸಂಬಂಧಿಸಿದ ರಚಿಸ್ತರೋಗಳಲ್ಲಿ ಕೈಯಿಂದ ಬರೆಯಲಾಗುವುದು. ಜಿಲ್ಲಾ ನ್ಯಾಯಾಲಯದಲ್ಲಿರುವ ಎಲ್ಲ ಸಿಬ್ಬಂದಿಯವರ ಪಗಾರದ ವಿವರಗಳು. ಜರಾಕ್ಸ್ ಅಥವಾ ಟೆಪ್‌ ಮುಖಾಂತರ ಧೃತಿಕೃತ ನಕಲುಗಳನ್ನು ಪೂರ್ಣವಾಗಿ ಪ್ರಾಂತೀಯ ನ್ಯಾಯಾಲಯದ ಸಿಬ್ಬಂದಿಗಳ ಉಪಯೋಗಕ್ಕೆ ಲಭ್ಯವಿದ್ದ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಿರುವುದಿಲ್ಲ:
ಕ್ಯಾಪ್ಟಿಡ್ 15 : ಇಲಾಖೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಪಡೆಯಲು ಲಭ್ಯವಿರುವ ಸವಲತ್ತುಗಳು ಹಾಗೂ ಗ್ರಂಥಾಲಯ ಅಥವಾ ವಾಚನಾಲಯಗಳು ಇದ್ದಲ್ಲಿ ಅದರ ವಿವರ	ಗ್ರಂಥಾಲಯವು ಮಾನ್ಯ ನ್ಯಾಯಾಧಿಕಾರಗಳಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿಗಳ ಉಪಯೋಗಕ್ಕೆ ಲಭ್ಯವಿದ್ದ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಿರುವುದಿಲ್ಲ:
ಕ್ಯಾಪ್ಟಿಡ್ 16 : ಇಲಾಖೆಯಲ್ಲಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು ಪದನಾಮ ಮತ್ತು ಇತರ ವಿವರಗಳು	<p>ಶ್ರೀ. ಪಿ. ವಾಯ್. ಗಡಡ, ಮುಖ್ಯ ಅಡಳಿತಾಧಿಕಾರಿಗಳು ಹಾಗೂ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗದಗ.</p> <p>ದೂರವಾಣಿ ಸಂಖ್ಯೆ. 08372 - 222077</p> <p>ಫೋನ್ ಸಂಖ್ಯೆ. 08372- 239543</p> <p>ಇ-ಮೇಲ್‌: pdjgadag@gmail.com.</p>
ಕ್ಯಾಪ್ಟಿಡ್ 17 : ಇತರ ವಿವರಗಳು	ಯಾವುದು ಇಲ್ಲ:

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಕಾರ ಅರ್ಥದ ಮೇರೆಗೆ,


 ಮುಖ್ಯ ಅಡಳಿತಾಧಿಕಾರಿಗಳು ಹಾಗೂ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ,
 ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗದಗ:

ಅನುಬಂಧ - 1

ಪರ್ವತ ಜಿಲ್ಲಾ ಮತ್ತು ಸತ್ಯ ನ್ಯಾಯಾಲಯ, ಗದಗ ಇಲ್ಲಿನ ಅಧಿಕಾರಿಗಳ ಹಾಗೂ ನೌಕರರ ಕರ್ತವ್ಯಗಳು ಮತ್ತು ಅಧಿಕಾರಗಳು

ಮುಖ್ಯ ಆಡಳಿತಾಧಿಕಾರಿ	ಮಾನ್ಯ ಉಚ್ಛ್ರಾತಾಧಿಕಾರಿಗಳ ಮತ್ತು ಜಿಲ್ಲಾ ನ್ಯಾಯಾಲಯದ ಮತ್ತು ಜಿಲ್ಲಾ ನ್ಯಾಯಾಲಯದ ಮತ್ತು ಜಿಲ್ಲಾ ಆಡಳಿತದ ಮುಖ್ಯಸ್ಥಾನಿ ಕೆಲಸ ನಿರ್ವಹಿಸುತ್ತಾರೆ.
ತಂತ್ರಾಂಶ ತಂತ್ರಜ್ಞರು ಸಿಸ್ಟಮ್ ಅಧಿಕಾರಿ ಸಿಸ್ಟಮ್ ಸಹಾಯಕರು	ಮಾನ್ಯ ಉಚ್ಛ್ರಾತಾಧಿಕಾರಿಗಳ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಸಂಬಂಧಿಸಿದ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಆಡಳಿತ ಹಾಗೂ ಆಡಳಿತಕ್ಕ ಕರ್ತವ್ಯಗಳು.
ಕೋಚ್ ಮ್ಯಾನೇಜರ್	ಹುದ್ದೆ ಖಾಲಿ ಇದೆ.
ಶಿರಸ್ವೇದಾರ	ಸಂಪೂರ್ಣ ವಿಭಾಗ- ಶಾಖೆಯ ಪ್ರಭಾರತಾರಕರಾಗಿದ್ದ ವಿಷಯ ನಿರ್ವಹಕರು ಮಂಡಿಸಿದ ಕಡತಗಳನ್ನು ನಿಗದಿತ ನಿಯಮಾಂಗಳಿಡಿ ಪರಿಶೀಲಿಸುತ್ತಾರೆ.
ಶೈಪ್ಲಿಟಿಫಿಕಾರರು : ಐಪ್ರ್ಯೂ ಬರಹಗಾರರು	ಮಾನ್ಯ ನ್ಯಾಯಾಧಿಕಾರ ತಮಗೆ ವಹಿಸಿಕೊಟ್ಟಿ ಬೆರಳಚ್ಚು ಮತ್ತು ಶೈಪ್ಲಿಟಿ ಕೆಲಸ ಟೈಪ್ ಮುಖ್ಯಾಂತರ ಅಥವಾ ಗಣಕಯಂತ್ರದಲ್ಲಿ ನಿರ್ವಹಿಸುವುದು.
ಪ್ರಧಾನ / ದ್ವಿತೀಯ ದಜ್ಞ ಸಹಾಯಕರು	ತಮಗೆ ವಹಿಸಿಕೊಟ್ಟಿ ಕಡತಗಳಿಗೆ ಸಂಬಂಧಪಟ್ಟಂತೆ ವಿಷಯ ನಿರ್ವಹನೆ ಡಿಕ್ಟಿ ತಯಾರಿಸುವುದು ಮತ್ತು ಗ್ರಂಥ ಭಂಡಾರ ಸಹಾಯಕನಾಗಿ ಕರ್ತವ್ಯ ನಿರ್ವಹಿಸುವುದು. ಕಡತಗಳಿಗೆ ಸಂಬಂಧಪಟ್ಟಿ ವಹಿಗಳನ್ನು ನಿರ್ವಹಿಸುವುದು. ನ್ಯಾಯ ಪೀಠದ ಸಹಾಯಕನಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸುವುದು, ಇತ್ಯಾದಿ.
ಬೆರಳಚ್ಚುಗಾರರು ಮತ್ತು ಬೆರಳಚ್ಚು -ನಕೆಲುಗಾರರು	ಬೆರಳಚ್ಚು ಯಂತ್ರ : ಗಣಕ ಯಂತ್ರ ಮುಖ್ಯಾಂತರ ಬೆರಳಚ್ಚು ಕೆಲಸ. ನಿರ್ವಹಿಸುವುದು. ತಮಗೆ ವಹಿಸಿಕೊಟ್ಟಿ ಯಾವುದೇ ವಿಭಾಗಕ್ಕೆ ಸಂಬಂಧಪಟ್ಟಿ ಲಿಂಕ್ ಕರ್ತವ್ಯವನ್ನು ಸಹ ನಿರ್ವಹಿಸುವುದು.
ಚೇಲೀಫ್	ಮಾನ್ಯ ನ್ಯಾಯಾಲಯಗಳ ಹೊರಡಿಸಿದ ವಾರಂತ್ರೋ, ತಡೆಯಾಳ್ಳಿ, ಸ್ವಾಧೀನ ಅಧಿಪತ್ರಗಳನ್ನು ಜಾರಿಗೊಳಿಸುವುದು. ಗಣ್ಯ ವೃಕ್ಷಗಳ ಭೇಟಿ ಸಮಯದಲ್ಲಿ ಶಿಪ್ಪಾಚಾರ ಕೆಲಸ ನಿರ್ವಹಿಸುವುದು.
ಆಡೇಶಿಕ ಜಾರಿಕಾರರು	ನ್ಯಾಯಾಲಯಗಳ ಹೊರಡಿಸಿದ ಸೂಚನಾ ಪತ್ರ - ಕರೆ (Notices/Summons) ಗಳನ್ನು ಜಾರಿಗೊಳಿಸುವುದು. ಗಣ್ಯ ವೃಕ್ಷಗಳ ಭೇಟಿ ಸಮಯದಲ್ಲಿ ಶಿಪ್ಪಾಚಾರ ಕೆಲಸ ನಿರ್ವಹಿಸುವುದು ನಗದು ಶಾಖೆಯ ಬಿಲ್ ಹಾಜರುಪಡಿಸುವ ಕೆಲಸ ಹಾಗೂ ಇತರೆ ಯಾವುದೇ ಕಚೇರಿಯ ಕೆಲಸಗಳನ್ನು ನಿರ್ವಹಿಸುವುದು.
ಅಂಕೆಂಡರ್	ನ್ಯಾಯಾಧಿಕಾರ ಕೊಳಡಿ ಮತ್ತು ನ್ಯಾಯಾಲಯಗಳನ್ನು ಕ್ರಮಬದ್ಧವಾಗಿ ಸ್ವಚ್ಚವಾಗಿಡುವುದು ಹಾಗೂ ಕಲಾಪ ನಡೆದ ಸಂದರ್ಭದಲ್ಲಿ ಕೆಲಸಗಳಿಗೆ ಸಹಕರಿಸುವುದು. ಇನ್ನಿತರ ಯಾವುದೇ ಕೆಲಸ ನಿರ್ವಹಿಸುವುದು. ಗಣ್ಯ ವೃಕ್ಷಗಳ ಭೇಟಿ ಸಮಯದಲ್ಲಿ ಶಿಪ್ಪಾಚಾರ ಕೆಲಸ ನಿರ್ವಹಿಸುವುದು.
ಜವಾನ	ಶೈಪ್ಲಿಟಿ ನ್ಯಾಯಾಲಯ ಹಾಗೂ ನ್ಯಾಯಾಧಿಕಾರ ಕೊಳಡಿಯಲ್ಲಿನ ಕರ್ತವ್ಯ ನಿರ್ವಹಿಸುವುದು. ಕಚೇರಿಯನ್ನು ಸ್ವಚ್ಚವಾಗಿ ಕಸ ರಹಿತವಾಗಿಡುವುದು. ಕಡತ-ಟಪಾಲುಗಳನ್ನು ಒಂದು ವಿಭಾಗ ದಿಂದ ಇನ್ನೊಂದು ವಿಭಾಗಕ್ಕೆ ನೀಡುವುದು. ತಮಗೆ ವಹಿಸಿಕೊಟ್ಟಿ ಯಾವುದೇ ಕೆಲಸ ನಿರ್ವಹಿಸುವುದು. ರಾತ್ರಿ ಪರಾಯಾ ಕರ್ತವ್ಯ ನಿರ್ವಹಿಸುವುದು. ಗಣ್ಯ ವೃಕ್ಷಗಳ ಭೇಟಿ ಸಮಯದಲ್ಲಿ ಶಿಪ್ಪಾಚಾರ ಕೆಲಸ ನಿರ್ವಹಿಸುವುದು.

ಅನುಬಂಧ - 2

ತಮ್ಮ ನಿಯಂತ್ರಣಾದಲ್ಲಿ ಮೊರಡಿಸುವ ಅಥವಾ ತಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನೋಕರರು ಒಳಗೆ ನಿಯಮಗಳು, ನಿಯಂತ್ರಣಗಳು, ನಿರ್ದೇಶನಗಳು, ಕೈಪಿಡಿ ಮತ್ತು ದಾಖಲೆಗಳು.

ಅ) ಕಾಯಿದೆಗಳು :

- 1) ಕನಾಟಕ ನ್ಯಾಯಾಲಯ ಶುಲ್ಕ ಮತ್ತು ದಾವೆಗಳ ಮೌಲ್ಯಮಾಪನ ಕಾಯಿದೆ 1958 ಮತ್ತು ನಿಯಮಗಳು 1963.
- 2) ಕನಾಟಕ ಸ್ವಾರ್ಪೋ ಕಾಯಿದೆ 1957
- 3) ಕನಾಟಕ ದಿವಾಳಾ ವ್ಯವಹಾರಿಕ ನಿಯಮಗಳು 1967
- 4) ಕನಾಟಕ ಫೋಬುದಾರಿಕೆ ವ್ಯವಹಾರಿಕೆ ನಿಯಮಗಳು 1908
- 5) ದಿವಾಳಾ ನ್ಯಾಯಾಲಯಗಳ ಕಾಯಿದೆ

ಆ) ನಿಯಮಗಳು :

- 1) ಕನಾಟಕ ಅಧಿನ್ಯಾತ್ಮಕ ನ್ಯಾಯಾಲಯಗಳು (ಲಿಪಿಕ ಮತ್ತು ಇತರ ಹುದ್ದೆಗಳು) ನೇಮಕಾತಿ ನಿಯಮಗಳು 1982
- 2) ಕನಾಟಕ ನಾಗರಿಕರ ಸೇವಾ ನಿಯಮಗಳು 1987
- 3) ಅಧಿನ್ಯಾತ್ಮಕ ನ್ಯಾಯಾಲಯಗಳ ದಿವಾಳಾ ಮತ್ತು ಫೋಬುದಾರಿಕೆ ಲೆಕ್ಕೆ ನಿಯಮಗಳು 1967
- 4) ಕನಾಟಕ ನಾಗರಿಕರ ಸೇವೆ (ಸಿಸಿಎ) ನಿಯಮಗಳು 1957
- 5) ಕನಾಟಕ ನಾಗರಿಕ ಸೇವೆ (ಖಾಯಂ ಪ್ರೋವೆ ತರಬೇತಿ) ನಿಯಮಗಳು 1977
- 6) ಕನಾಟಕ ನಾಗರಿಕ ಸೇವೆ (ಸಭೆತ್ಯೆ ವೇತನ ಮತ್ತು ವಿಶ್ರಾಂತಿ ವೇತನಗಳ ನಿಯಂತ್ರಣ) ನಿಯಮ 1974
- 7) ಕನಾಟಕ ನಾಗರಿಕ ಸೇವೆ (ಪ್ರೈಡ್ ಕೇರಿಯ ಸಹಾಯಕ) ನಿಯಮಗಳು 2000
- 8) ಸಾಮಾನ್ಯ ನೇಮಕಾತಿ ನಿಯಮ 1977
- 9) ಕನಾಟಕ ನಾಗರಿಕ ಸೇವೆ (ಬೆರಳಿಕ್ಕುಗಾರ ಮತ್ತು ಕಿರಿಯ ಸಹಾಯಕ -ದ್ವೀತೀಯ ದಜೆ ಸಹಾಯಕ ಹುದ್ದೆ ಬದಲಾವಣೆ) ನಿಯಮಗಳು 1974
- 10) ಕನಾಟಕ ನಾಗರಿಕ ಸೇವೆ (ಕಾರ್ಯ ನಿರ್ವಹಣೆ ವರದಿ) ನಿಯಮಗಳು 2008
- 11) ಕನಾಟಕ ನಾಗರಿಕ ಸೇವೆ (ಜೀಷ್ಟ್‌ತೆ) ನಿಯಮಗಳು 1950
- 12) ಕನಾಟಕ ನಾಗರಿಕ ಸೇವೆ (ಕಾಲನಿಯಮ ಬಡ್ಟೆ ಯೋಜನೆ) ನಿಯಮಗಳು 1983
- 13) ಕನಾಟಕ ನಾಗರಿಕ ಸೇವೆ (ಹಿರಿಯ ವೇತನ ಶೈಳಿಗೆ ಸ್ವಯಂ ಚಾಲಿತ ವೇತನ ಬಡ್ಟೆ)
- 14) ಸ್ವಿತ ವೇತನ ಬಡ್ಟೆ ಮಂಜಲು ನಿಯಮಗಳು 1996
- 15) ಕನಾಟಕ ನಾಗರಿಕ ಸೇವೆ (ಕನ್ನಡ ಭಾಷಾ ಪರೀಕ್ಷೆ) ಕಾಯಿದೆ 1978
- 16) ವರ್ಕೆಲರ ಗುಮಾಸ್ತರ ನಿಯಮಗಳು 1960
- 17) ದಸ್ತಾವೇಚು ಬರಹಗಾರರ ನಿಯಮ 1966
- 18) ಪರಿಶಿಷ್ಟೆ ಜಾತಿ : ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ನೇಮಕಾತಿಯಲ್ಲಿ ಮೀಸಲಾತಿ ನಿಯಮಗಳು

ಇ) ನಿರ್ದೇಶನಗಳು, ಕೈಪಿಡಿ ಇತ್ಯಾದಿ :

- 1) ಕನಾಟಕ ಆಧಿಕ ಸಂಹಿತೆ
- 2) ಕನಾಟಕ ಖಾತ್ರಾನೆ ಸಂಹಿತೆ
- 3) ಸಂಭವನೀಯ ವೆಚ್ಚಗಳ ಕೈಪಿಡಿ

- 4) ಫೋಜವಾದಿ ಪ್ರಕ್ರಿಯಾ ಸಂಹಿತೆ
- 5) ದಿವಾನಾ ಪ್ರಕ್ರಿಯಾ ಸಂಹಿತೆ
- 6) ಭಾರತೀಯ ದಂಡ ಸಂಹಿತೆ
- 7) ಆಡಳಿತಾತ್ಮಕ ಕೈಪುಡಿ
- 8) ಮಾಜಿ ಸೈನಿಕರ ಮೀಸಲಾತಿ ನಿರ್ದೇಶನ
- 9) ಪರಿಶಿಷ್ಟ ಚಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ರೋಸ್ಟರ್ ಪ್ರಕಾರ ಮೀಸಲಾತಿ ನಿರ್ದೇಶನಗಳು

ಅವರಲ್ಲಿರುವ ಮತ್ತು ಅಧೀನದಲ್ಲಿರುವ ದಸ್ತಾವೇಚುಗಳ ನಮೂನೆಗಳ ಪಟ್ಟಿಗ್ರಾಮ ಸಿ ಮತ್ತು ಗ್ರಾಮ ಡಿನೋಕರರ ಕ್ಷೇತ್ರಗಳ ನಮೂನಾದ ದಸ್ತಾವೇಚುಗಳು :

- 1) ಸೇವಾ ವಹಿಗಳು
- 2) ವಾರ್ಷಿಕ ಕಾರ್ಯನಿರ್ವಹಣೆ ವರದಿ
- 3) ಅಸ್ತಿ ಮತ್ತು ಹೊಣೆಗಾರಿಕಾ ವಿವರಣೆ ಪಟ್ಟಿ

U/Section.26(3)(b) :

Postal and Street Address :

Chief Administrative Officer,
Prl. District and Sessions Court, Gadag.
Dist : Gadag – 582103. (Karnataka)

Phone No.

08372 - 222077

Fax No.

08372 - 239543

E-mail address :

pdjgadag@gmail.com

State Asst. Public Information Officer : Chief Administrative Officer,
Prl. District and Sessions Court,
Gadag– 582103.

First Appellate Authority :

Prl. District and Sessions Judge, Gadag.

ಚಿಲ್ಲಾ ನ್ಯಾಯಾಧಿಕಾರಿಗಳ ಮೇರೆಗೆ,

ಮುಖ್ಯ ಆಡಳಿತಾಧಿಕಾರಿಗಳು ಹಾಗೂ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ,
ಪ್ರಥಾನ ಚಿಲ್ಲಾ ಮತ್ತು ಸತ್ತ ನ್ಯಾಯಾಲಯ, ಗದಗ.